



## عِوْرَةُ

### بِحَوْقَ تَعْلِقَةِ كَانْفُرْسِ—عِورَةُ: مَعْمَارُ اِنْسَانِيَّتِ

تَعْلِقَةُ—ضَلْعُ—تَارِخُ—

جَمَاعَتُ اِسْلَامِيَّةِ هَنْدُ كَے———لَعْلَةُ كَے اَسْ عَظِيمِ اِجْمَاعٍ مِّنْ شَرِيكٍ هُمْ سَبْ خَواتِينَ اللّٰهِ تَعَالٰى كَوْ حَاضِرُ وَنَاضِرُ جَانِ كَرِعْهُدُ كَرِتِيَّ ہِیں كَہ—

☆ انْفَرَادِيُّ زَنْدَگِي: اپنی ذاتی زندگی میں اسلامی تعلیمات پر عمل کریں گی اور انہیں عام کریں گی۔ بحیثیت ماں، بیوی، بہن اور بیٹی کے قرآن و سنت کے احسن نمونوں کی پیروی کریں گی۔ سادگی کو اپنائیں گی۔ نگاہ زبان اور دل کو پاک رکھیں گی۔

☆ خَانَدَانِيِّ زَنْدَگِي: خاندانی نظام میں ہم اپنی ہر بحیثیت میں پرسکون اور خوشگوار خاندان بنانے میں اپنا رول ادا کریں گی۔ ہمیں یاد ہے کہ ہمارے نبی نے کیفی العیال خاندان کو پسند کیا اس لئے بچوں کی پیدائش اور پرورش کی عظیم نسوانی ذمہ داری کو ہم بخوشی نہ جائیں گی۔ شوہر کی تکمیل جان بننے کی بھرپور کوشش کریں گی۔ اس طرح حقوق و فرائض کی بحث سے بلند ہو کر گھر کے ہر فرد کی خدمت خوشندي سے کرنے کی کوشش کریں گی۔ ہم اپنے بیٹے، بھائی کیلئے جیزیر کا مطالبه نہیں کریں گی۔

☆ سَماَجِيُّ زَنْدَگِي: بحیثیت سماج کے ایک فرد کے ہم خواتین عهد کرتی ہیں کہ سماج میں خواتین کو صحیح مقام دلانے کی جدوجہد کریں گی۔ کہیں ظلم ہو رہا ہو تو اپنے ہاتھ سے اپنی زبان سے اڑو سوخ سے اس کے ازالے کی کوشش کریں گی اور عورت کی تعلیمی، معاشی اور خاندانی صورت حال کو بہتر بنانے کی مکملہ کوشش کریں گی۔

اللّٰهُ تَبارَكُ وَ تَعَالٰى ہمیں اس عہد کو ہمیشہ یاد رکھنے اور اسے پورا کرنے کی توفیق و سعادت آمین یا رب العالمین۔

شَعْبَةُ خَواتِينَ، جَمَاعَتُ اِسْلَامِيَّةِ هَنْدُ



## پُرْتِیْجُنْ مُهِمِّلِیْ: مَهَانَوْتَهُوَيْ تِلِیْ ----- تَالُوْكُ سَمْوِیْلَنْ -----

تَالُوْكُ

جِلْدُ

دِنَاوَنَك

جَمَاعَتُ اِسْلَامِيَّةِ هَنْدُ کَے ہِیْ دَارَوْرَدِیْ،  
سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ  
سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ  
سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ

❖ پُرْتِیْجُنْ کِیْ جِلْدُ: نَمْوُنَهُ پُرْتِیْجُنْ کِیْ جِلْدُ نَمْوُنَهُ پُرْتِیْجُنْ کِیْ جِلْدُ  
پَارَلِیْسُتَهُوَیْ سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ  
پَارَلِیْسُتَهُوَیْ سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ  
پَارَلِیْسُتَهُوَیْ سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ  
پَارَلِیْسُتَهُوَیْ سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ

❖ سَمْوِیْلَنْ کِیْ جِلْدُ: سَمْوِیْلَنْ کِیْ جِلْدُ نَمْوُنَهُ پُرْتِیْجُنْ کِیْ جِلْدُ  
نَمْوُنَهُ سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ  
پُرْتِیْجُنْ کِیْ جِلْدُ سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ

❖ سَمْوِیْلَنْ کِیْ جِلْدُ: سَمْوِیْلَنْ کِیْ جِلْدُ نَمْوُنَهُ پُرْتِیْجُنْ کِیْ جِلْدُ  
نَمْوُنَهُ سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ  
پُرْتِیْجُنْ کِیْ جِلْدُ سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ

اللّٰهُ تَبارَكُ وَ تَعَالٰى ہمیں اس عہد کو ہمیشہ یاد رکھنے اور اسے پورا کرنے کی توفیق و سعادت  
سَمْوِیْلَنْ دَارَوْرَدِیْ لَیْلَیْ بَهَانَوْتَهُوَيْ تِلِیْ

مُهِمِّلِیْ: مَهَانَوْتَهُوَيْ تِلِیْ